

'ಸ್ಸಾರಿ!' ಹೇಳುವುದೇನೋ ಸೌಜನ್ಯ. ಆದರೆ ಎಲ್ಲದಕ್ಕೂ ಸ್ಸಾರಿ ಹೇಳುವುದು ವ್ಯಕ್ತಿತ್ವಕ್ಕೆ ಹಾನಿಯುಂಟು ಮಾಡುತ್ತದೆ, ಎಚ್ಚರ!

■ ಜಿ.ವಿ. ಪ್ರಭು

sorry..

ಅಂದ್ರೆ ತಪ್ಪೇನಿದೆ?

ಸ್ಸಾರಿ (sorry) ಎನ್ನುವುದು ಆಗಿಂದಾಗ್ಗೆ ಜನರು ಬಹಳವಾಗಿ ಬಳಸುವ ಪದವೇ ಆದರೂ ಎಲ್ಲಾ ರೀತಿಯ ಸ್ಸಾರಿಗಳೂ ಒಂದೇ ವಿಧವಾಗಿರುವುದಿಲ್ಲ. ನಾವು ಮಾಡಿದ ಕ್ರಿಯೆಯಿಂದಾಗಿ ಎದುರಿನವರಿಗೆ ನಷ್ಟವಾಗಿದೆಯೆಂದು ಅಥವಾ ನಮ್ಮ ಮಾತುಗಳಿಂದ ಅವರಿಗೆ ಇಬ್ಬಂದಿಯಾಗಿದೆ ಎಂದು ಅನಿಸಿದಾಗ 'ಸ್ಸಾರಿ' ಹೇಳುವುದು ಸೌಜನ್ಯ.

ಹೀಗೆ 'ಸ್ಸಾರಿ' ಹೇಳುವುದರಿಂದ, ಇಬ್ಬರ ಮಧ್ಯೆ ಯಾವುದೇ ಘರ್ಷಣೆಗೆ ಕಿಂಚಿತ್ತೂ ಅವಕಾಶ ಇರುವುದಿಲ್ಲ. ಆದರೆ 'ಸ್ಸಾರಿ' ಹೇಳುವುದರಲ್ಲಿ, 'ಸ್ಸಾರಿ' ಹೇಳಬೇಕಾದ ಪರಿಸ್ಥಿತಿಯನ್ನು ಅಂದಾಜಿಸುವುದರಲ್ಲೇ ಅಸಲು ವ್ಯತ್ಯಾಸಗಳಿವೆ. ಕೆಲವರು ಹೇಳುವ 'ಸ್ಸಾರಿ' ಮಾತ್ರ ಹೃದಯಾಂತರಾಳದಿಂದ ಬರುತ್ತದೆ. ಚಿತ್ತಶುದ್ಧಿಯಿಂದ ಹೇಳುವ ಆ 'ಸ್ಸಾರಿ' ಯಲ್ಲಿ ಅವರು ತಪ್ಪು ಮಾಡಿದವೆಂಬ ಬಾಧೆ ಸ್ಪಷ್ಟವಾಗಿ ಕಾಣಿಸುತ್ತದೆ. ಇದಕ್ಕೆ ಭಿನ್ನವಾಗಿ ಕೆಲವರ ಬಾಯಿಂದ ಕೇಳಿಸಿಯೂ ಕೇಳಿಸದಂತೆ 'ಸ್ಸಾರಿ' ಅನ್ನುವುದು ಹೊರಬರುತ್ತದೆ. ಇಂತಹವರ 'ಸ್ಸಾರಿ' ಯನ್ನು ಸ್ವೀಕರಿಸುವುದು ಕಷ್ಟವೇ!

ಅದಕ್ಕೇ 'ಸ್ಸಾರಿ' ಹೇಳುವುದು ಒಂದು ಕಲೆ ಅಂದಿದ್ದಾರೆ ಮೇಧಾವಿಗಳು. ಜೀವನದಲ್ಲಿ ಪ್ರತಿಯೊಬ್ಬರೂ ಯಾವುದಾದರೂ ಒಂದು ತಪ್ಪನ್ನು ಮಾಡಿ ಮಾಡಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ನಮಗರಿವಿಲ್ಲದೆ ತಪ್ಪುಗಳು ಜರುಗಿ ಹೋಗಿರುತ್ತವೆ. ಸಂದರ್ಭ ಯಾವುದೇ ಆದರೂ ಮನಸ್ಸಿನಲ್ಲಿನ ಬಾಧೆಯನ್ನು

'ಸ್ಸಾರಿ' ಹೇಳುವುದರೊಂದಿಗೆ ತಪ್ಪು ಮಾಡಿದವರು ಹಾಗೂ ಬಾಧಿತರು ಇಬ್ಬರ ಹೃದಯಗಳೂ ಹಗುರಾಗುತ್ತದೆ ಎಂಬುದು ಸತ್ಯ.

ಒಳ್ಳೆಯದೇ, ಆದರೆ..

'ಸ್ಸಾರಿ' ಹೇಳುವುದು ಸೌಜನ್ಯ, ಒಳ್ಳೆಯದು, ಹಾಗೆ ಅಂದರೂ ವ್ಯಕ್ತಿತ್ವಕ್ಕೆ ಹಾನಿ ಉಂಟಾಗುವುದಾದರೆ ಏನು ಮಾಡಬೇಕು? ತಪ್ಪು ಆಗದಿದ್ದರೂ 'ಸ್ಸಾರಿ' ಹೇಳುವುದಷ್ಟೇ ಅಲ್ಲಾ... ಕಳೆದುಕೊಳ್ಳುವುದೇನಿದೆ! ಎಂದು ಕೆಲವರು ಎಲ್ಲದಕ್ಕೂ ಸ್ಸಾರಿ ಹೇಳುತ್ತಾರೆ. ಹೀಗೆ ವಿನಾಕಾರಣ ಸ್ಸಾರಿ ಹೇಳುವುದರಿಂದ ತನ್ನನ್ನು ಎಲ್ಲರೂ ಒಳ್ಳೆಯವ, ಸೌಜನ್ಯತೆ ಇರುವ ವ್ಯಕ್ತಿಯೆಂದು ಭಾವಿಸುತ್ತಾರೆ ಎಂಬ ಉದ್ದೇಶ ಇರುತ್ತದೆ. ಎದುರಿನವರ ಕೋಪ-ತಾಪಗಳನ್ನು ಎದುರಿಸುವುದಕ್ಕಿಂತ ಎರಡಕ್ಕರದ 'ಸ್ಸಾರಿ' ಹೇಳಿದರೇ ಸರಿಹೋಗುತ್ತದೆ ಎಂಬ ಆಲೋಚನೆಯಲ್ಲಿ ತಮ್ಮ ಮನಸ್ಸನ್ನು ಸಾಯಿಸಿಕೊಂಡು, ಅಗತ್ಯವಿಲ್ಲದ ಕಡೆಯಲ್ಲೆಲ್ಲ 'ಸ್ಸಾರಿ' ಹೇಳಿ ತಮ್ಮನ್ನು ತಾವು ಅಪಮೌಲ್ಯ ಮಾಡಿಕೊಳ್ಳುವುದು ಖಂಡಿತವಾಗಿಯೂ ವ್ಯಕ್ತಿತ್ವದ ಲೋಪವೇ.

ಆತ್ಮವಿಶ್ವಾಸದ ಕೊರತೆ ಇರುವವರು ಪ್ರತಿಯೊಂದು ಸಣ್ಣ ತಪ್ಪಿಗೂ ಕ್ಷಮಾಪಣೆ ಬೇಡುತ್ತಿರುತ್ತಾರೆ. ತಾನು ಮಾಡಿದ್ದು ತಪ್ಪಾ.. ಇದರಿಂದ ಎದುರಿನ ವ್ಯಕ್ತಿಗೆ ನಿಜವಾಗಲೂ ತೊಂದರೆಯುಂಟಾಗಿದೆಯಾ.. ಎಂದು ಅವರು ಚಿಂತಿಸುವುದಿಲ್ಲ. ತಕ್ಷಣಕ್ಕೆ 'ಸ್ಸಾರಿ' ಹೇಳಿ ಜೀವನವನ್ನು ಮುಂದಕ್ಕೆ